

Kerala Gazette No. 9 dated 27th February, 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎಫ್) ಇಲಾಖೆ

ಅಧಿಸೂಚನೆ

ನಂ. 27974/ಲೆ. ಎಫ್ 1/14/ಕಾನೂನು. ತಿರುವನಂತಪುರಂ, 2016 ನವೆಂಬರ್ 10,
1192 ತುಲಾ 25/
1938 ಕಾರ್ತಿಕ 19.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನ ಸಭೆಯು ಮಂಜೂರು ಮಾಡಿದಂತಹ ಮಸೂದೆಗೆ 2016 ಅಕ್ಟೋಬರ್ 21ನೇ ದಿನಾಂಕದಂದು ರಾಷ್ಟ್ರಪತಿಯವರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಬಿ. ಜಿ. ಹರೀಂದ್ರನಾಥ್,

ಕಾನೂನು ಕಾರ್ಯದರ್ಶಿ.

2016ರ 17ನೇ ಅಧಿನಿಯಮ

2015ರ ಹಿಂದೂ ಉತ್ತರಾಧಿಕಾರ (ಕೇರಳ ತಿದ್ದುಪಡಿ) ಅಧಿನಿಯಮ

1956ರ ಹಿಂದೂ ಉತ್ತರಾಧಿಕಾರ ಅಧಿನಿಯಮವನ್ನು ಕೇರಳ ರಾಜ್ಯಕ್ಕೆ ಅನ್ವಯವಾಗುವಂತೆ ಮತ್ತಷ್ಟು ತಿದ್ದುಪಡಿಮಾಡುವುದಕ್ಕಿರುವ

ಒಂದು
ಅಧಿನಿಯಮ

ಪೀಠಿಕೆ.—1956ರ ಹಿಂದೂ ಉತ್ತರಾಧಿಕಾರ ಅಧಿನಿಯಮ (1956ರ 30ನೇ ಕೇಂದ್ರ ಅಧಿನಿಯಮ)ವನ್ನು ಕೇರಳ ರಾಜ್ಯಕ್ಕೆ ಅನ್ವಯವಾಗುವಂತೆ ಇನ್ನು ಮುಂದಿನ ಅಗತ್ಯಗಳಿಗಾಗಿ ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2015ರ ಹಿಂದೂ ಉತ್ತರಾಧಿಕಾರ (ಕೇರಳ ತಿದ್ದುಪಡಿ) ಅಧಿನಿಯಮವೆಂದು ಕರೆಯಬಹುದು.

(2) ಇದಕ್ಕೆ ಕೇರಳ ರಾಜ್ಯಾದ್ಯಂತ ವ್ಯಾಪ್ತಿಯಿರುವುದಾಗಿದೆ.

(3) ಇದು ಕೂಡಲೇ ಜಾರಿಗೆ ಬರುವುದಾಗಿದೆ.

2. 15ನೇ ವಿಭಾಗದ ತಿದ್ದುಪಡಿ.—1956ರ ಹಿಂದೂ ಉತ್ತರಾಧಿಕಾರ ಅಧಿನಿಯಮ (1956ರ 30ನೇ ಕೇಂದ್ರ ಅಧಿನಿಯಮ)ದ 15ನೇ ವಿಭಾಗದಲ್ಲಿ, 2ನೇ ಉಪ-ವಿಭಾಗದ (ಬಿ) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಸಿ) ಒಬ್ಬ ಹಿಂದೂ ಮಹಿಳೆಗೆ, ಅವಳ ಮೊದಲು ಮೃತನಾದ ಮಗನಿಂದ ಉತ್ತರಾಧಿಕಾರವಾಗಿ ಲಭಿಸಿದ ಯಾವುದೇ ಆಸ್ತಿಯು, (1)ನೇ ಉಪ-ವಿಭಾಗದಲ್ಲಿ ಉಲ್ಲೇಖಿಸಿದ ಇತರ ಉತ್ತರಾಧಿಕಾರಿಗಳಿಗೆ ಅದರಲ್ಲಿ ನಿರ್ದಿಷ್ಟಪಡಿಸಿದ ಶ್ರೇಣಿ ಪ್ರಕಾರ ಪ್ರಾಪ್ತವಾಗದೆ ಬದಲು ಮೊದಲು ಮೃತನಾದ ಯಾವ ಮಗನಿಂದ ಅವಳಿಗೆ ಆಸ್ತಿಯು ಉತ್ತರಾಧಿಕಾರವಾಗಿ ಲಭಿಸಿರುವುದೋ ಆ ಮಗನ ಉತ್ತರಾಧಿಕಾರಿಗಳಿಗೆ ಪ್ರಾಪ್ತವಾಗತಕ್ಕದ್ದು.”.